



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಶುಕ್ರವಾರ, ೨೩, ಆಗಸ್ಟ್, ೨೦೨೪ (ಭಾದ್ರಪದ, ೦೧, ಶಕವರ್ಷ, ೧೯೪೬) BENGALURU, FRIDAY, 23, AUGUST, 2024 (BHADRAPADA, 01, SHAKAVARSHA, 1946)	ಸಂ. ೪೧೦ No. 410
------------------------	---------------------------------------------------------------------------------------------------------------------------------------------	--------------------

GOVERNMENT OF KARNATAKA

No. FD 5 PES 2024

Karnataka Government Secretariat
Vidhana Soudha,
Bengaluru, Dated: 23.08.2024.

NOTIFICATION-I

The draft of the following rules further to amend the Karnataka Excise (Brewery) Rules, 1967, which the Government of Karnataka proposes to make in exercise of the powers conferred by section 71 of the Karnataka Excise Act, 1965, (Karnataka Act 21 of 1966) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken in to consideration after fifteen days from the date of its publication in the official Gazette.

Any objections or suggestions which may be received by the State Government from any person in respect of the said draft before expiring of the period specified above will be considered by the State Government. The objections or suggestions may be addressed to the Additional Chief Secretary to Government, Finance Department, Vidhana Soudha, Bengaluru - 560001.

DRAFT RULES

1. Title and commencement.- (1) These rules may be called the Karnataka Excise (Brewery) (Amendment) Rules, 2024.

(2) They shall come into force from the date of their final publication in the Official Gazette.

2. Amendment of rule 2.- In the Karnataka Excise (Brewery) Rules, 1967, in rule 2, for clause (f), the following shall be substituted, namely: -

“(f) “Beer” means any liquor prepared from malt or grain with the addition of sugar limited to not more than 25% by weight with or without the addition of sugar and hops, and includes ale, black beer, porter, stout and spruce beer.”

By Order and in the name
of the Governor of Karnataka

(M. Rajamma)

Under Secretary to Government,
Finance Department (CT-2 & Co-ordination)
(೧)

GOVERNMENT OF KARNATAKA

No. FD 5 PES 2024

Karnataka Government Secretariat
Vidhana Soudha,
Bengaluru, Dated:23.08.2024.

NOTIFICATION-II

The draft of the following rules further to amend the Karnataka Excise (Bottling of Liquor) Rules, 1967, which the Government of Karnataka proposes to make in exercise of the powers conferred by section 71 of the Karnataka Excise Act, 1965, (Karnataka Act 21 of 1966) is hereby published as required by sub-section (1) of the said section for the information of all the persons likely to be affected thereby and notice is hereby given that the said draft will be taken in to consideration after fifteen days from the date of its publication in the official Gazette.

Any objections or suggestions which may be received by the State Government from any person with respect of the said draft before the period specified above will be considered by the State Government. The objections or suggestions may be addressed to the Additional Chief Secretary to Government, Finance Department, Vidhana Soudha, Bengaluru-560001.

DRAFT RULES

1. Title and commencement.- (1) These rules may be called the Karnataka Excise (Bottling of Liquor) (Amendment) Rules, 2024.

(2) They shall come into force from the date of their final publication in the Official Gazette.

2. Amendment of rule 15.- In rule 15 of the Karnataka Excise (Bottling of Liquor) Rules, 1967, in sub-rule (3) after clause (g), the following clause shall be inserted, namely –

“(h) in case of Beer, the minimum percentage of Malt and Sugar by weight shall be displayed in the ingredients”.

By Order and in the name
of the Governor of Karnataka

(M.Rajamma)
Under Secretary to Government,
Finance Department (CT-2 & Co-ordination)

GOVERNMENT OF KARNATAKA

No. FD 5 PES 2024

Karnataka Government Secretariat
Vidhana Soudha,
Bengaluru, Dated:23.08.2024.**NOTIFICATION-III**

The draft of the following rules further to amend the Karnataka Excise (Excise Duties and Fees) Rules, 1968, which the Government of Karnataka proposes to make in exercise of the powers conferred by section 71 of the Karnataka Excise Act, 1965, (Karnataka Act 21 of 1966) is hereby published as required by sub-section (1) of the said section for the information of all the persons likely to be affected thereby and notice is hereby given that the said draft will be taken in to consideration after fifteen days from the date of its publication in the official Gazette.

Any objections or suggestions which may be received by the State Government from any person with respect of the said draft before the period specified above will be considered by the State Government. The objections or suggestions may be addressed to the Additional Chief Secretary to Government, Finance Department, Vidhana Soudha, Bengaluru - 560001.

DRAFT RULES

1. Title and commencement.- (1) These rules may be called the Karnataka Excise (Excise Duties and Fees) (Fifth Amendment) Rules, 2024.

(2) They shall come into force from the date of their final publication in the Official Gazette.

2. Amendment of rule 2-AE.- In the Karnataka Excise (Excise Duties and Fees) Rules, 1968 (hereinafter referred to as the 'said rules'), in rule 2-AE, in sub rule (3), in clause (v), for sub-clause (b) and the entries relating thereunder the following shall be substituted, namely:-

“(b) in case of Beer- Rs.300-00 per case of 7.8/7.92/12 bulk litres”

3. Amendment of schedule-A.- In schedule-A to the said rules, for serial No.7 and the entries relating thereto, the following shall be substituted, namely:-

“

Sl. No	Name of the Article	Alcohol content	Rate of Duty
7	Beer	(a) $\leq 5\%$ v/v	Rs.10 per bulk litre
		(b) $> 5\%$ v/v to $\leq 6.5\%$ v/v	Rs.16 per bulk litre
		(c) $> 6.5\%$ v/v to $\leq 8\%$ v/v R	Rs.20 per bulk litre

”

4. Amendment of schedule-D.- In schedule-D to the said rules,-

(i) for Serial Number II and the entries relating thereto, the following shall be substituted, namely:-

“

Sl No	Name of the Article	Declared price range per case containing 7.8/ 7.92 /12 Bulk litres of Beer	Rate of Additional Excise Duty/Additional Countervailing Duty per Bulk litre	
II	Beer (bottled)		(1) Manufactured in Karnataka and when issued to a Distributor Licensee under the Karnataka Excise (Sale of Indian and Foreign Liquors) Rules, 1968, for the purpose of sale within Karnataka but excluding the Beer issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or (2) Manufactured in other States in India and when imported into Karnataka State by a Distributor Licensee.	(1) Manufactured in Karnataka: (i) when issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or (ii) when issued for export to licensees outside Karnataka but within India by way of sale or stock transfer; or (2) Manufactured in other States in India and when imported into Karnataka by a Licensee holding the Military Canteen Stores Bonded Warehouse Licence.
			In rupees	In percentage/In rupees
1		300-00 and above	195% of Declared Price or Rs.130/- per BL whichever is higher	2-00

(ii) for Serial Number III and the entries relating thereto, the following shall be substituted, namely:-

“

S1 No	Name of the Article	Declared price range per bulk litre of Beer	Rate of Additional Excise Duty/ Additional Countervailing duty per B.L.	
III	Beer (Draught/ Bulk)		Manufactured in Karnataka and when issue to a Licensee under the Karnataka Excise (Lease of the Right of Retail Vend of Beer) Rules, 1976.	Manufactured in Karnataka and when issued to a Licensee for export outside the State of Karnataka but within India by way of sale or Stock transfer.
		In rupees	In percentage/In rupees	In rupees
III		40-00 and above	185% of Declared Price or Rs.120/- per BL whichever is higher	1-00

5. Amendment of Schedule-D1.- In Schedule-D1 to the said rules, in column 4 for the words, letters and figures “Fifty percent of the annual installed capacity at the rate of Rs.25.00 per bulk litre”, the words, letters and figures “Fifty percent of the annual installed capacity at the rate of Rs.50 per bulk litre”, shall be substituted.

By Order and in the name
of the Governor of Karnataka

(M.Rajamma)
Under Secretary to Government,
Finance Department (CT-2 & Co-ordination)

ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 5 ಪಿಇಎಸ್ 2024

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿನಾಂಕ:23.08.2024

ಅಧಿಸೂಚನೆ-1

ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ, ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು, ಈ ಮುಂದಿನ ನಿಯಮಗಳ ಕರಡನ್ನು, ಸದರಿ ಪ್ರಕರಣದ (1) ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿರುವಂತೆ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿವಳಿಕೆ ನೀಡಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು - 01 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಬ್ರೀವರಿ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಅವು, ಕರ್ನಾಟಕ ರಾಜ್ಯ ಪತ್ರದಲ್ಲಿ ಅವುಗಳನ್ನು ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. 2ನೇ ನಿಯಮದ ತಿದ್ದುಪಡಿ:- ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ರ ನಿಯಮ 2 ರ ಖಂಡ (ಎಫ್) ರ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

"(ಎಫ್) "ಬಿಯರ್" ಎಂದರೆ ಮಾಲ್ಟ್ ಅಥವಾ ಧಾನ್ಯದಿಂದ ತಯಾರಿಸಿದ ಯಾವುದೇ ಮದ್ಯವನ್ನು ಸಕ್ಕರೆಯ ಸೇರ್ಪಡೆಯು ತೂಕದ ಶೇಕಡ 25ಕ್ಕಿಂತ ಹೆಚ್ಚಿರದಂತೆ ಹಾಗೂ ಸಕ್ಕರೆ ಮತ್ತು ಹಾಪ್‌ಗಳ ಜೊತೆಗೆ ಅಥವಾ ಇಲ್ಲದೆಯೇ ತಯಾರಿಸಲಾಗುತ್ತದೆ ಮತ್ತು ಏಲ್, ಕಪ್ಪು ಬಿಯರ್, ಪೋರ್ಟರ್, ಸ್ಟೌಟ್ ಮತ್ತು ಸ್ಟ್ರಾಸ್ ಬಿಯರ್ ಅನ್ನು ಒಳಗೊಂಡಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ,

(ಎಂ.ರಾಜಮ್ಮ)

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ವಾ.ತೆ-2 & ಸಮನ್ವಯ)

ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 5 ಪಿಇಎಸ್ 2024

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿನಾಂಕ:23.08.2024

ಅಧಿಸೂಚನೆ-II

ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ, ಕರ್ನಾಟಕ ಅಬಕಾರಿ (ಬಾಟ್ಲಿಂಗ್ ಆಫ್ ಲಿಕ್ಯರ್) ನಿಯಮಗಳು, 1967 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು, ಈ ಮುಂದಿನ ನಿಯಮಗಳ ಕರಡನ್ನು, ಸದರಿ ಪ್ರಕರಣದ (1) ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿರುವಂತೆ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿವಳಿಕೆ ನೀಡಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು - 01 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಬಾಟ್ಲಿಂಗ್ ಆಫ್ ಲಿಕ್ಯರ್) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಅವು, ಕರ್ನಾಟಕ ರಾಜ್ಯ ಪತ್ರದಲ್ಲಿ ಅವುಗಳನ್ನು ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. 15ನೇ ನಿಯಮದ ತಿದ್ದುಪಡಿ:- ಕರ್ನಾಟಕ ಅಬಕಾರಿ (ಬಾಟ್ಲಿಂಗ್ ಆಫ್ ಲಿಕ್ಯರ್) ನಿಯಮಗಳು, 1967 ರ ನಿಯಮ 15 ರ ಉಪ ನಿಯಮ 3 ರ ಖಂಡ (ಜಿ) ರ ತರುವಾಯ, ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-

"(ಹೆಚ್) ಬಿಯರ್‌ನ ಸಂದರ್ಭದಲ್ಲಿ, ಮಾಲ್ಟ್ ಮತ್ತು ಸಕ್ಕರೆಯ ಕನಿಷ್ಠ ಶೇಕಡಾವಾರು ತೂಕವನ್ನು ಪದಾರ್ಥಗಳಲ್ಲಿ ಪ್ರದರ್ಶಿಸತಕ್ಕದ್ದು".

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ,

(ಎಂ.ರಾಜಮ್ಮ)

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ವಾ.ತೆ-2 & ಸಮನ್ವಯ)

ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 5 ಇಪಿಎಸ್ 2024

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿನಾಂಕ:23.08.2024

ಅಧಿಸೂಚನೆ-III

ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ, ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು, ಈ ಮುಂದಿನ ನಿಯಮಗಳ ಕರಡನ್ನು, ಸದರಿ ಪ್ರಕರಣದ (1) ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿರುವಂತೆ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿವಳಿಕೆ ನೀಡಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು - 01 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ಐದನೇ ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಅವು, ಕರ್ನಾಟಕ ರಾಜ್ಯ ಪತ್ರದಲ್ಲಿ ಅವುಗಳನ್ನು ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. 2-ಎಇ ನಿಯಮದ ತಿದ್ದುಪಡಿ:- ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರ 2-ಎಇ ನಿಯಮದ, (3) ನೇ ಉಪ ನಿಯಮದಲ್ಲಿ, ಖಂಡ (V) ರ (ಬಿ) ರಲ್ಲಿ, ಈ ಮುಂದಿನವನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

"(ಬಿ) ಬಿಯರ್‌ನ ಸಂದರ್ಭದಲ್ಲಿ- 7.8/7.92/12 ಬಲ್ಕ್ ಲೀಟರ್‌ಗಳ ಪ್ರತಿ ಪೆಟ್ಟಿಗೆಗೆ ರೂ.300-00".

3. ಅನುಸೂಚಿ ಎ ಯ ತಿದ್ದುಪಡಿ:- ಸದರಿ ನಿಯಮಗಳ ಅನುಸೂಚಿ-ಎ ನಲ್ಲಿ, ಕ್ರಮ ಸಂಖ್ಯೆ 7 ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರ.ಸಂ.	ಪದಾರ್ಥದ ಹೆಸರು	ಮದ್ಯದ ತೀಕ್ಷ್ಣತೆ	ಸುಂಕದ ದರ
7.	ಬಿಯರ್	(a) $\leq 5\% \text{ v/v}$	ಪ್ರತಿ ಬಲ್ಕ್ ಲೀಟರ್‌ಗೆ ರೂ.10/-
		(b) $> 5\% \text{ v/v to } \leq 6.5\% \text{ v/v}$	ಪ್ರತಿ ಬಲ್ಕ್ ಲೀಟರ್‌ಗೆ ರೂ.16/-
		(c) $> 6.5\% \text{ v/v to } \leq 8\% \text{ v/v}$	ಪ್ರತಿ ಬಲ್ಕ್ ಲೀಟರ್‌ಗೆ ರೂ.20/-

4. ಅನುಸೂಚಿ-ಡಿ ಯ ತಿದ್ದುಪಡಿ:- ಸದರಿ ನಿಯಮಗಳ ಅನುಸೂಚಿ-ಡಿ ನಲ್ಲಿ-

(i) ಕ್ರಮ ಸಂಖ್ಯೆ II ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರ. ಸಂ.	ಪದಾರ್ಥದ ಹೆಸರು	ಬಿಯರ್ 7.8/7.92/12 ಬಲ್ಕ್ ಲೀಟರುಗಳನ್ನು ಒಳಗೊಂಡ ಪ್ರತಿಯೊಂದು ಪೆಟ್ಟಿಗೆಗೆ ನಿರ್ದಿಷ್ಟಪಡಿಸಿದ ಘೋಷಿತ ದರ	ಪ್ರತಿಯೊಂದು ಬಿಎಲ್ ಲೀಟರ್ ನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ	
II	ಬಿಯರ್ (ಬಾಟಲಿಗೆ ತುಂಬಿದ)		(1) ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 ರ ಮೇರೆಗೆ ಡಿಸ್ಟ್ರಿಬ್ಯೂಟರ್ ಲೈಸೆನ್ಸ್‌ದಾರನಿಗೆ ಲೈಸೆನ್ಸ್ ನ್ನು ನೀಡಿದಾಗ ಆದರೆ, ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೈನಿಕ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ ಬಿಯರ್ ನ್ನು ಹೊರತುಪಡಿಸಿ; ಅಥವಾ (2) ಭಾರತದಲ್ಲಿ ಇತರೆ ರಾಜ್ಯಗಳಲ್ಲಿ ತಯಾರಿಸಿದ ಮತ್ತು ಡಿಸ್ಟ್ರಿಬ್ಯೂಟರ್ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.	(1) ಕರ್ನಾಟಕದಲ್ಲಿ ತಯಾರಿಸಿದ: (i) ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೈನಿಕ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ; ಅಥವಾ (ii) ಕರ್ನಾಟಕದ ಹೊರಗೆ ಆದರೆ, ಮಾರಾಟ ಅಥವಾ ಸರಕಿನ ವರ್ಗಾವಣೆಯ ಮೂಲಕ ಭಾರತದೊಳಗೆ ಲೈಸೆನ್ಸ್‌ದಾರನಿಗೆ ರಫ್ತು ಮಾಡಲು ನೀಡಿದಾಗ; ಅಥವಾ (2) ಭಾರತದ ಇತರೆ ರಾಜ್ಯಗಳಲ್ಲಿ ತಯಾರಿಸಿದ ಮತ್ತು ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಹೊಂದಿರುವ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.
		ರೂಪಾಯಿಗಳಲ್ಲಿ	ಶೇಕಡವಾರು/ ರೂಪಾಯಿಗಳಲ್ಲಿ	ರೂಪಾಯಿಗಳಲ್ಲಿ
1.		300-00 ಮತ್ತು ಮೇಲ್ಪಟ್ಟು	ಘೋಷಿತ ದರದ ಶೇ.195 ರಷ್ಟು ಅಥವಾ ಪ್ರತಿ ಬಲ್ಕ್ ಲೀಟರ್‌ಗೆ ರೂ.130/- ಯಾವುದು ಹೆಚ್ಚಿನದೋ ಅದು	2-00

(ii) ಕ್ರಮ ಸಂಖ್ಯೆ III ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರ. ಸಂ.	ಪದಾರ್ಥದ ಹೆಸರು	ಪ್ರತಿ ಬಲ್ಕ್ ಲೀಟರ್ ಗೆ ನಿರ್ದಿಷ್ಟಪಡಿಸಿದ ಘೋಷಿತ ದರ	ಪ್ರತಿಯೊಂದು ಬಿಬಲ್ ಲೀಟರ್ ನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ	
II I	ಬಿಯರ್ (ಡ್ರಾಟ್/ ಬಲ್ಕ್)		ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕ ಅಬಕಾರಿ (ಬಿಯರ್‌ನ ಚಿಲ್ಲರೆ ಮಾರಾಟ ಹಕ್ಕಿನ ಗುತ್ತಿಗೆ) ನಿಯಮಗಳು, 1976 ರ ಮೇರೆಗೆ ಲೈಸೆನ್ಸ್‌ದಾರನಿಗೆ ಲೈಸೆನ್ಸ್ ನೀಡಿದಾಗ	ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕದ ಹೊರಗೆ ಆದರೆ ಮಾರಾಟ ಅಥವಾ ಸರಕಿನ ವರ್ಗಾವಣೆಯ ಮೂಲಕ ಭಾರತದೊಳಗೆ ಲೈಸೆನ್ಸ್‌ದಾರರಿಗೆ ರಫ್ತು ಮಾಡಲು ನೀಡಿದಾಗ;
		ರೂಪಾಯಿಗಳಲ್ಲಿ	ಶೇಕಡವಾರು/ ರೂಪಾಯಿಗಳಲ್ಲಿ	ರೂಪಾಯಿಗಳಲ್ಲಿ
1.		40-00 ಮತ್ತು ಮೇಲ್ಪಟ್ಟು	ಘೋಷಿತ ದರದ ಶೇ.185 ರಷ್ಟು ಅಥವಾ ಪ್ರತಿ ಬಲ್ಕ್ ಲೀಟರ್‌ಗೆ ರೂ.120/- ಯಾವುದು ಹೆಚ್ಚಿನದೋ ಅದು	1-00

5. ಅನುಸೂಚಿ-ಡಿ1 ರ ತಿದ್ದುಪಡಿ:- ಸದರಿ ನಿಯಮಗಳ ಅನುಸೂಚಿ-ಡಿ1 ರಲ್ಲಿ, ಅಂಕಣ 4 ರಲ್ಲಿ "ರೂ.25.00 ಪ್ರತಿ ಬಲ್ಕ್ ಲೀಟರ್ ದರದಲ್ಲಿ ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಐವತ್ತರಷ್ಟು" ಎಂಬ ಪದಗಳು, ಅಕ್ಷರಗಳು ಮತ್ತು ಸಂಖ್ಯೆಗಳ ಬದಲಾಗಿ "ರೂ.50.00 ಪ್ರತಿ ಬಲ್ಕ್ ಲೀಟರ್ ದರದಲ್ಲಿ ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಐವತ್ತರಷ್ಟು" ಎಂಬ ಪದಗಳು, ಅಕ್ಷರಗಳು ಮತ್ತು ಸಂಖ್ಯೆಗಳನ್ನು ಪ್ರತಿಸ್ಥಾಪಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎಂ.ರಾಜಮ್ಮ)

ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ವಾ.ತೆ-2 & ಸಮನ್ವಯ).